

ಇಂಗಿಂ ಬಿಟ್ಟಿತ್ತು. ಜಪ್ಪೆಯ್ಯ ಅಂದರೂ ಅವಳು ಒಂದಗುಳನ್ನು ಬಾಯಿಗಿಡಲೀಲ್ಲ. ಧಪಥಪ ಹೆಚ್ಚಿ ಇಡುತ್ತು ಅವಳು ಹಡಾರಕ್ಕೆ ಬಂದು ಘೋನ್ನೆಡಳು. ಅನಿಸ್ ತಲೆಯ ಮೇಲೆ ಕೈಹೊತ್ತು, ಈಗ ಒಂದು ಜಗತ್ವಾಗೋದು ಗ್ರಾರಂಟಿ.

“ಯಾರು? ದಾವುದ್ದೀ!... ಉಪವಾಸ ಬಿಟ್ಟೆಯವ್ವು... ದೇವರು ನಿನಗೆ ಒಳ್ಳೆದು ಮಾಡಲಿ. ಅಲ್ಲಾ, ಅಸ್ತಿ ಮಾಡೋರಿಗೆ ಅದರ ನಿಗಾ ಮಾಡ್ದೇಕೂತ ಜಾಣ ಬೇಡ್ವಾ?” ಅವಳು ಇನ್ನಮ್ಮೆ ಉರಿಹಕ್ಕಿ, ಘೋನ್ನೆನಿನ ಸ್ವಿಳರ್ ಈಸ್ ಮಾಡಿದಳು. ಅವನ ಮಾತುಗಳನ್ನು ಕೇಳಿದ ಮೇಲಾದರೂ ಗಂಡ ಮತ್ತು ಮಕ್ಕಳಿಗೆ ಸಿಟ್ಟು ಬರಲೀಂತಾ...”

“ವನು ಭಾಬಿ... ನಾನು ಏನಂಥ ತಪ್ಪಿ ಮಾಡಿದೆ? ಇಫ್ರಾರಿ ಅಯಿತಾ ನಿಮ್ಮು?... ಯಾಕೇ ಹಾಗಾಡ್ದಿದೆರಿ... ಇಡಿ ಘೋನ್ನು... ನಾನೇ ಇನ್ನು ಹತ್ತು ನಿಮಿಷದಲ್ಲಿ ನಿಮ್ಮ ಮನಗೆ ಬಿತ್ತಿನಿ. ನಂಗು ಒಂದಿಮ್ಮೆ ಮಿಗಿ. ಎಲ್ಲಾ ನೀವೇ ತಿಂಡ್ಲು ಕಬೇದೆ.”

ಅವಳು ಇನ್ನಮ್ಮೆ ಬೆಂಕಿಯಗುಳ್ಳಿದ್ದ ಲೇನ್ನೋ... ಅವನೇ ಘೋನಿಟ್ಟಿ. ಯಾಕೋ ಅವಳಿಗೆ ಹೇಳಿಗೆಯೆನಿಸಿಸತ್ತೊಡಿತು. “ಶನಿ, ಹೀಡೆ, ಶೈತಾನ, ಸುವ್ವರ್...” ಎಂದವಳೇ ನಾಲೀಗಿಯನ್ನು ಕಚ್ಚಿದಳು.

